

బండాయ ప్రశ్నల బింబిసువ కన్నడద కాదంబరిగళు

డా. కరుణా జమదరఖాని

కన్నడ అతిథి ప్రాధ్యాపకరు, కన్నడ అధ్యయన సంస్థ, గుల్గొ విశ్వవిద్యాలయ, కలబుగి.

Abstract:

బండాయ సాహిత్య 1970ర దశకదల్లి సామాజికవాగి రాజకీయవాగి జనసామాన్యర బదుశినల్లి బదలావణెగళన్న తందవు. ఈ బదలావణెగళింద ఉండాద కోలాహలదిందాగి సాహిత్యద మేలే ఇదర ప్రభావ బీరితు. అదరిందాగి బండాయద ధ్వని మోళగితు తతమానగళిందలూ సామాజిక-అధిక శోషణ, అవమాన, కైయిస్తే బలియాద ప్రజ్ఞావంత లేఖికరు ఒరే ప్రతిభా ప్రతిభటన సాహిత్యవే నిజవాద దలిత సాహిత్యవేనిసితు. బండాయ సాహిత్య అదోంద సామాజిక మోళగారిక. ఇందు సమాజవన్న కెత్తు తెన్నుత్తిరువ హగూ సమాజవన్న అధోగతిగి తళ్ళిరువ యజమాన సంస్కృతియ ముఖ్య అంగళాద జాతి-వగ్గగళ విరుద్ధ; శోషణయ విరుద్ధ శ్రమ జీవిగళన్న బండాయస్తే ఆనిగోళిసువుదు బండాయ సాహిత్యద గురి. ఈ నిట్టినల్లి అనేక బండాయ కాదంబరికారరు తమ కాదంబరిగళ మూలక కన్నడ సాహిత్యస్తే సేవ సల్లిసిద్దారే.

Keywords: దలిత, బండాయ, జాతి వ్యవస్థ, సమాజ, శ్రమజీవి.

ఓటికె

జనపద ధోరణెగళనోళగోండ అనేక బండాయ కాదంబరిగళు కన్నడదల్లి దొరియుత్తవే. కెలవు కాదంబరిగళు బండాయద హోరనోటపన్న బీరిదరే; కెలవు కాదంబరిగళు బండాయద ఒళనోటిగళన్న బీరుత్తవే. అపుగళల్లి ముఖ్యవాగి దేవనూర మహాదేవ, బరగూరు రామచంద్రప్ర, అరవింద మాలగతి, మ.న.జవరయ్య ముంతాద లేఖికర కాదంబరిగళల్లి దలిత బదుశిన ఏవిద మజలుగళన్న ప్రామాణికవాగి దానిలిసువుదర జోతిగి కలాత్మకవాగి చిత్రిసిద్దారే.

విషయ మండనె

దేవనూర మహాదేవ అవర బడలాళ, కుసమబాలే, మనజ అవర ‘మాగి’ మాలగతియవర ‘కాయ్య’ దలిత బదుశిన ప్రామాణిక దానిలిగళాగివే.

బడలాళద సాకష్ట మాగియ మాగష్ట మత్తు కాయ్యద బంగారవ్వ ఈ పాత్రగళు కన్నడద మహత్తద కొడుగెగళాగివే. సాకష్ట, మాగష్ట అంధవర వత్సమానద బదుశినల్లి నోవు, శోషణ ఇద్దరే, బంగారవ్వన బదుశినల్లి అదే నోవు శోషణ కాణిసుత్తదే. సాకష్ట, మాగష్ట

Please cite this article as: కరుణా జమదరఖాని. (2024). బండాయ ప్రశ్నల బింబిసువ కన్నడద కాదంబరిగళు. స్రుజని: ఇందియన్ జన-లో ఆఫ్ ఇన్స్టిచ్యూట్ రిస్చర్చ్ అండ్ డెవెలప్మెంట్, 3(4), 130-133

ಬದುಕುವುದರ ಮೂಲಕ ಈ ಕರಾಳ ವ್ಯವಸ್ಥೆಯನ್ನು ಪ್ರಶ್ನಿಸಿದರೆ, ಬಂಗಾರವ್ವೆ ಸಾಯುವುದರ ಮೂಲಕ ಕೂರ ವ್ಯವಸ್ಥೆಗೆ ಸಾಧಾಗುತ್ತಾಳೆ.

ಈ ಮೂರು ಕಾದಂಬರಿಗಳಲ್ಲಿ ಘೋಷಿತ ನಿಲುವುಗಳಿಲ್ಲ. ಬದುಕಿನ ಸತ್ಯಗಳಿವೆ. ಕೇವಲ ಸದ್ವಿರದ ಸತ್ಯವಿದೆ. ಆದರೆ ಸಂದೇಶ ಸಾರುವ ಗೊಂದಲವಿರದೆ ವರ್ತಮಾನದ ವಾಸ್ತವತ್ತಿ ಇದೆ. ಸಾಹಿತ್ಯ ಕೃತಿ ಯೋಂದರ ಮೂಲಕ ಸಿಗಬಹುದಾದ ಸಂಶೋಧ ಕುಶಲೆಗಳನ್ನು ಉಳಿಸಿಕೊಂಡೇ ಈ ಕೃತಿಗಳು ಕೂರ ವ್ಯವಸ್ಥೆಗೆ ಸಾಧಾಗಿ ನಿಲ್ಲುವ ಶಕ್ತಿಯನ್ನು ಪಡೆದಿವೆ.

ಗ್ರಾಮೀಣ ಬದುಕಿನ ಅನೇಕ ಪರಿಚಿತ ಮಜಲುಗಳನ್ನು ಪ್ರಥಮ ಬಾರಿಗೆ ಪ್ರಕಟಿಸುವುದರ ಮೂಲಕ ಬಂಡಾಯ ಕಾದಂಬರಿಗಳನ್ನು ಜನಪರ ಆಶಯಗಳ ಬೆಳವಣಿಗಾಗಿ ದುಡಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪನವರ ಒಂದು ಉರಿನ ಕಥೆ; ಬೆಂಕಿ; ಉಕ್ಕಿನ ಕೋಟಿ; ಭರತನಗರಿ; ಸೂರ್ಯ ಕಾದಂಬರಿಗಳು ಹಂ.ವೀರಭದ್ರಪ್ಪನವರ ಕಪ್ಪ ಕೆಂದರ ಮಳೆ; ಒಂದು ಹೆಣ್ಣಿನ ಒಳ ಜಗತ್ತು; ಹುಲಿಗೆಮ್ಮೆ ಕೃತಿಗಳು

ದೊರೆ ಸ್ವಾಮಿಯವರ ಕೋಟಿ; ಕಾ.ತ.ಚಿಕ್ಕಣ್ಣನವರ ಮುಂಜಾವು; ಬೆನಕನಹಳ್ಳಿ ನಾಯಕ ಅವರ ತಾಂಡಾಯಣಾ; ದೆವ್ವ ಮತ್ತು ಕಾಮ; ಬುದುಕ್ಕ ಮತ್ತು ಸಂತ್ರಿ ಈ ಮುಂತಾದ ಕಾದಂಬರಿಗಳಲ್ಲಿ ಗ್ರಾಮೀಣ ಬದುಕಿನ ವಾಸ್ತವಗಳು ಉಳಿಗಮಾನ್ಯ ಸಂಸ್ಕೃತಿಯ ಜನ ವಿರೋಧಿ ನಿಲುವುಗಳು ಏಕಕಾಲಕ್ಕೆ ಪ್ರಕಟಿಸೊಂಡು ಓದುಗರ ಅರಿವನ್ನು ಆಲೋಚನೆಯನ್ನು ಹೆಚ್ಚಿಸುವುದರ ಮೂಲಕ ಜನಪರ ನಿಲುವುಗಳನ್ನು ಸ್ಥಾಪಿಸುತ್ತವೆ.

ಒಂದು ಉರಿನ ಕಥೆ; ಬೆಂಕಿ; ಮತ್ತು ಸೂರ್ಯ ಕಾದಂಬರಿಗಳಲ್ಲಿ ಬರಗೂರು ಅವರು ಗ್ರಾಮೀಣ ಬದುಕಿನ ವಿವಿಧ ಸ್ಥಳಗಳನ್ನು ವಾಸ್ತವವಾಗಿ ದಾಖಲಿಸುತ್ತಾ ಹೊಸ ಆಲೋಚನಾ ಕ್ರಮವನ್ನು

ರೂಪಿಸುತ್ತಾರೆ ಬೆಂಕಿ ಮತ್ತು ಸೂರ್ಯ ಕಾದಂಬರಿಯ ನಾಯಕಿಯರು ಶತಮಾನಗಳಿಂದ ತಮ್ಮ ಮೇಲಾಗುತ್ತಿರುವ ಶೋಷಣೆಯ ವಿರುದ್ಧ ಪುರುಷ ಪ್ರಥಾನ ಸಂಸ್ಕೃತಿಯ ಅಸಮಾನತೆಯ ವಿರುದ್ಧ ಬಂಡೇಳುತ್ತಾರೆ. ಬರಗೂರ ಕಾದಂಬರಿಗಳಲ್ಲಿ ಬರುವ ಗೌಡ ನವ್ಯಂಸಕನಾಗಿ ಹೆಣ್ಣು ಮತ್ತು ಉಳಿಗಮಾನ್ಯ ಸಂಸ್ಕೃತಿಯ ಪ್ರತೀಕವಾಗಿರುವ ಗೌಡ ಹಂ.ವಿ.ಕಾದಂಬರಿಗಳಲ್ಲಿ ಶತಮಾನಗಳ ಶೋಷಣೆಯನ್ನು ವಾರಸುದಾರನಂತೆ ಕಾಣುತ್ತಾನೆ.

ಗ್ರಾಮೀಣ ಬದುಕಿನ ಅಸಮಾನತೆಯ ಬದುಕಿಗೆ ಅಲ್ಲಿಯ ಕ್ರಿಯೆ ಹತಾರೆಗಳಿಗೆ, ದಪ್ಪ ಅಹಂಕಾರಗಳಿಗೆ ಜಾತೀಯತೆ ಸಣ್ಣತನಗಳಿಗೆ ಈ ಗೌಡ ಕಾರಣನಾಗುತ್ತಾನೆ.

ಹಂ.ವೀರಭದ್ರಪ್ಪನವರ ‘ಕಪ್ಪ’ ಕಾದಂಬರಿ ಜನಪರ ಆಶಯಗಳನ್ನು ದಾಖಲಿಸುವ ಮಹತ್ವವಾದ ಕೃತಿ ಬಂಡಾಯ ಕೃತಿಗಳ ಒಟ್ಟು ಪ್ರತಿನಿಧಿಯಂತಿರುವ ಈ ಕಾದಂಬರಿ ಮಾಡಬಹುದಾದ ಪರಿಣಾಮ ತುಂಬಾ ತೀವ್ರತರವಾದದ್ದು. ಹಂ.ವಿ ಅವರ ಮೊದಲ ಕಾದಂಬರಿ ಇದಾದರೂ ಉಳಿಗಮಾನ್ಯ ಸಂಸ್ಕೃತಿಯ ನೈಜ ದಾಖಲೆಗೆ ಇಂದಿಗೂ ಕೂಡ ಇದನ್ನೇ ಹೆಸರಿಸಬಹುದಿದೆ. ಬಂಡಾಯದ ಪ್ರವಿರತೆಯಲ್ಲಿಯೇ ಇಲ್ಲಿ ಮುಗ್ಧತೆಯ ಕನಕುಗಳು ಉರಿವ ಕೆಂದದ ನಡುವೆ ಪಲ್ಲವಿಸಬಹುದಾದ ಆಶಯವು ಇಲ್ಲಿದೆ. ಕಾಗೆ ಗೂಬೆಗಳ ನಡುವೆ ಕೋಗಿಲೆಯ ಸ್ವರಕ್ಷಾಗಿ ಹುಡುಕಾಟ ನಡೆದಿದೆ. ಬಂಡಾಯದ ಅನೇಕ ಸಂಗತಿಗಳನ್ನು ಜನಪರ ನಿಲುವಿನ ಅನೇಕ ಮಗ್ಗಲುಗಳನ್ನು ದಾಖಲಿಸಿದ್ದಾರೆ. ಇಲ್ಲಿಯ ಕಥಾ ನಾಯಕಿ ಗೌರಿಯ ಅಸಹಾಯಕ ಸ್ಥಿತಿಯನ್ನು ಇಡೀ ಸಮಾಜದ ವ್ಯವಸ್ಥೆಯಲ್ಲಿರುವ ಮುಗ್ಧ ಜನತೆಯ ಅಸಹಾಯಕ ಸ್ಥಿತಿಯ ಪ್ರತೀಕವಾಗಿದ್ದಾಳೆ.

ಕರಿಗೊಡ ಮತ್ತು ಸಣ್ಣ ರುದ್ರರಂತಹ ಶೋಷಕ ಶಕ್ತಿಗಳ ವಿರುದ್ಧ ಇಲ್ಲಿ ಫೋಷಣಾತ್ಮಕ ಬಂಡಾಯವಿರದೆ ಓದುಗರ ಆಲೋಚನೆಯನ್ನು ತಿಕ್ಕಿ ಜಳಪಿಸುವ ಅರಿವಿನ ಸ್ಮಾರ್ಟ್‌ವಿದೆ.

ಹಳ್ಳಿಗಾಡಿನ ಗಾಥ ಅನುಭವಗಳನ್ನು ಅಲ್ಲಿಯ ಮೌಜ್ಞತೆ ಅಂಥ ಸಂಪ್ರದಾಯಗಳನ್ನು ಭಯಬೀಳಿಗಳನ್ನು ಉತ್ಸಾಹ ತ್ವಿತಿಗಳನ್ನು ನೈಜವಾಗಿ ಕಟ್ಟಿಕೊಡುತ್ತಾ ಬಂಡಾಯದ ಲೇಖಿಕರು ಸಮಾನತೆಗಾಗಿ ಹೊಸ ವ್ಯವಸ್ಥೆಗಾಗಿ ತುಡಿಯುತ್ತಿರುವ ಕಾಳಜಿಯು ಬಹಳ ಗಮನಾರ್ಹವಾಗಿದೆ. ಬಂಡಾಯ ಚಳುವಳಿಯು ಪ್ರಾರಂಭವಾಗುವುದಕ್ಕಿಂತ ಮೊದಲು ಗ್ರಾಮೀಣ ಬದುಕಿನ ಅನುಭವಗಳು ಇತರ ಕಾದಂಬರಿಗಳಲ್ಲಿ ಬಂದಿಲ್ಲವೆಂದಲ್ಲ, ಆದರೆ ಒಂದು ಹಳ್ಳಿಯ ಬದುಕನ್ನು ಅಲ್ಲಿಯ ನಂಬಿಕೆಗಳನ್ನು ಆಚರಣೆಗಳನ್ನು ವ್ಯವಹಾರವನ್ನು ಸಂಬಂಧಗಳನ್ನು ನೋಡುವ ದೃಷ್ಟಿಕೋನವೇ ತುಂಬಾ ವಿಭಿನ್ನವಾಗಿದೆ. ಹಳ್ಳಿಗಾಡಿನ ಚಿತ್ರಣ ಕೇವಲ ವರ್ಣನಾತ್ಮಕ ನೆಲೆಯಲ್ಲಿ ಕರಗಿ ಹೋಗದೆ, ಜ್ಞಾಲಂತ ಸಮಸ್ಯೆಗಳಿಂದ ಕೆಂಡವಾಗಿ ಕೃತಿಗಳಲ್ಲಿ ಕಂಡುಬರುತ್ತದೆ.

ದಲಿತ ಬದುಕಿನ ಅನೇಕ ಸೂಕ್ತ ಸಂಗತಿಗಳನ್ನು ಕಟ್ಟಿಕೊಟ್ಟ ಬಂಡಾಯ ಲೇಖಿಕರು ಮುಸ್ಲಿಂ ಬದುಕಿನ ಅನೇಕ ಗೂಡತೆಗಳನ್ನು ಮೊದಲ ಬಾರಿಗೆ ಪ್ರಕಟಿಸಿದ್ದಾರೆ. ಅದೇ ಸಾಲಿನಲ್ಲಿ ಬರುವ ಸಾರಾ ಅಭಿಬಕರ್, ಚೋಳವಾರು ಮಹಮ್ಮದ್ ಕುಂಜ, ಪಾಕಿಸ್ತಾನಿ, ಅಬ್ದುಲ್ ಮಹೇದ್ ಖಾನ್, ಅಸಫಲಿ ಮುಜಾವರ್, ಭಾನು ಮುಸ್ತಾಕ್ ಈ ಮೊದಲಾದ ಬಂಡಾಯದ ಲೇಖಿಕರು ತಮ್ಮ ಅನುಭವಗಳನ್ನು ಸಾಮಾಜಿಕ ಕಾಳಜಿಗಳ ನೆಲೆಯಲ್ಲಿ ಗುರುತಿಸಿದ್ದಾರೆ.

ಕನ್ನಡ ಕಾದಂಬರಿ ಸಾಹಿತ್ಯಕ್ಕೆ ಮುಸ್ಲಿಂ ಬದುಕಿನ ಸಂವೇದನೆಗಳನ್ನು ಮೂಡಿಸುವ ಈ ಲೇಖಿಕರ ಕೃತಿಗಳು ಬಹಳಷ್ಟು ಗಮನ ಸೇಳೆಯುತ್ತವೆ. ಸಾರಾ ಹಾಗೂ ಕಟ್ಟಾಡಿ ಅವರು ಮುಸ್ಲಿಂ ಜನಾಂಗದ ಬದುಕನ್ನು ತಮ್ಮ ಕಾದಂಬರಿಗಳಲ್ಲಿ ವಿಶೇಷಿಸಿದ್ದಾರೆ;

ಚೋಳವಾರು ಮಾತ್ರ ಮುಸ್ಲಿಂ ಬದುಕಿನ ಸಂಬಂಧಗಳನ್ನು ಬೇರೆ ಸಂಸ್ಕೃತಿಗಳ ನೆಲೆಯಲ್ಲಿ ತೊಲನಿಕವಾಗಿ ಗುರುತಿಸಲು ಪ್ರಯತ್ನಿಸುತ್ತಾರೆ. ಸಾರಾ ಅಭಿಬುಕ್ ರವರು ಜನಾಂಗದ ಮೌಜ್ಞತೆ ಸಣ್ಣತನಗಳನ್ನು ಹೇಳುತ್ತಿಲೇ ನಶಿಮಾಳಂತಹ ಪಾತ್ರಗಳ ಮೂಲಕ ಬಂಡಾಯ ಗುಣಗಳನ್ನು ಮುಟ್ಟಿಸಿ ಜನಪರ ಆಶಯ ಪ್ರಕಟಿಸಿದರೆ, ಕಟ್ಟಾಡಿಯವರು ಯಾವುದೇ ತೀವ್ರನ್ನು ಕೊಡಿದೆ ಯಥಾಸ್ಥಿತಿಯನ್ನು ತರೆದು ತೋರಿಸುತ್ತಾರೆ. ಇದರ ಮೂಲಕ ತೀವ್ರತರವಾದ ಪರಿಣಾಮವನ್ನುಂಟು ಮಾಡುವ ಅನಂತಮೂರ್ಚಿಯವರ ಸಂಸಾರ, ಫಟಶ್ರಾದ್ಧಗಳಂತೆ ಇವರ ಕೃತಿಗಳು ಮುಸ್ಲಿಂ ಜನಾಂಗದ ಒಳನೋಟಗಳನ್ನು ಯಥಾವತ್ತಾಗಿ ತೆರೆದಿದುತ್ತವೆ. ಚೋಳವಾರು ಇದಕ್ಕಿಂತ ಸ್ವಲ್ಪ ವಿಭಿನ್ನವಾಗಿ ಬರೆಯುತ್ತಾ ತಮ್ಮ ವಿನೋದದ ಶೈಲಿಯಲ್ಲಿ ಈ ಸಮಾಜ ವ್ಯವಸ್ಥೆಯ ಕ್ರಿಯೆವನ್ನು ಬಿಡಿಸಿ ಹೇಳುತ್ತಾರೆ. ವಿಭಿನ್ನ ಸಂಸ್ಕೃತಿಯ ವ್ಯಕ್ತಿಗಳ ಸಂಘರ್ಷದೊಂದಿಗೆ ಮನುಷ್ಯ ಜೀತನದ ಸಾಧ್ಯತೆಗಳನ್ನು ತೆರೆದಿದುತ್ತಾರೆ.

ಪ್ರಾಣಾಚಂದ್ರ ತೇಜಸ್ಸಿಯವರ ಕವಾಲೋ, ಜಿದಂಬರ ರಹಸ್ಯ, ವೀಣಾ ಶಾಂತೇಶ್ವರವರ ಶೋಷನೆ, ಬಂಡಾಯ ಇತ್ಯಾದಿ, ವ್ಯಾಸರಾಯ ಬಲ್ಲಾಳರ ಬಂಡಾಯ, ಶ್ರೀ ಕೃಷ್ಣ ಅಲನಹಳ್ಳಿ ಅವರ ಭೂಜಂಗಯ್ಯನ ದಶಾವತಾರಗಳು; ಅನುಪಮ ನಿರಂಜನರ 'ಆಳ' ಈ ಮೊದಲಾದ ಕಾದಂಬರಿಗಳಲ್ಲಿ ಜನಪರ ಆಶಯ ಸಮರ್ಪಣವಾಗಿ ಪ್ರಕಟವಾಗಿದೆ. ಪತ್ತೇದಾರಿ ತಂತ್ರವನ್ನು ಬಳಸಿಕೊಂಡು ವಿನೋದ ಶೈಲಿಯಲ್ಲಿ ತೇಜಸ್ಸಿಯವರು 'ಜಿದಂಬರ ರಹಸ್ಯ' ಕಾದಂಬರಿಯಲ್ಲಿ ಜನ ಸಮಾಹ ಪರವಾದ ನಿಲುಪಗಳಲ್ಲಿ ಪ್ರಕಟಿಸಿದರೆ ಬಲ್ಲಾಳರ 'ಬಂಡಾಯ' ಕಾಮಿಕ ಬದುಕಿನ ಒಳನೋಟಗಳನ್ನು ದಾಖಲಿಸುತ್ತದೆ.

ಚಿತ್ರಾಲರ 'ಪುರುಷೋತ್ತಮ'; ಇದಕ್ಕೆ ಭಿನ್ನವಾದ ಆಲೋಚನಾ ಕ್ರಮವನ್ನು ಕಟ್ಟಿಕೊಡುವುದರ ಮೂಲಕ

ಜನಪರತೆಯ ಸೂಕ್ಷ್ಮ ಸಂಗತಿಗಳನ್ನು ಸೂಚಿಸುತ್ತದೆ. ಶಾಂತರಸರ ಸಣ್ಣ ಗೌಡ ಶಾಣಿ; ಚಂದ್ರಕಾಂತ ಹುಸುನೂರ್ ಅವರ ನೂರ್ ಜಹಾನ್; ಅಲನಹೆಚ್ ಅವರ ದಶಾವತಾರಗಳು ಗ್ರಾಮೀಣ ಬದುಕಿನ ಜೀವಂತ ದಾಖಿಲೆಗಳಾಗಿವೆ.

ಅನುಪಮಾ ನಿರಂಜನ ಅವರ ‘ಆಳ್’ ಕಾದಂಬರಿಯ ಮಹಿಳಾ ವಿಮೋಚನೆಯ ಮತ್ತೊಂದು ಹಂತವನ್ನು ಹೇಳುತ್ತದೆ.

ಚದುರಂಗರ ಹೆಚ್ಚಾಲ ಮತ್ತು ಕುಂ. ಏರಭದ್ರಪ್ರಸಾದರ ‘ಶಾಮಣ್’ ಮಹಿಳೆಯ ಕಾದಂಬರಿಗಳಾಗಿವೆ. ಇದೇ ಸಂದರ್ಭದಲ್ಲಿ ಪ್ರಕಟವಾದ ಬಂಡಾಯ ಲೇಖಕಿಯರ ಸಂವೇದನೆಗಳನ್ನು ಇಲ್ಲಿ ಮರೆಯುವಂತಿಲ್ಲ.

ಬಿ.ಟಿ.ಲಲಿತ ನಾಯಕ ಅವರ ನೆಲೆಬೆಲೆ, ಗತಿ, ಚಕ್ಕಿಯ ಹರೆಯದ ದಿನಗಳು, ಹಸಿ ಮಾಂಸ ಮತ್ತು ಹದ್ದಗಳು, ನೀಲಗಂಗಾ ಕೃತಿಗಳು, ವೀಣಾ ಶಾಂತೇಶ್ವರರ ಶೋಷಣೆ, ಬಂಡಾಯ ಇತ್ಯಾದಿ, ಸಾರಾ ಅಭೂತ್ಕೂರವರ ಚಂದ್ರಗಿರಿಯ ತೀರದಲ್ಲಿ, ಸಹನ ಕೃತಿಗಳು ಮಹಿಳಾ ಸಂವೇದನೆಗಳನ್ನು ಸೈರ್ವಿಯುತವಾಗಿ ವಿಶೇಷಿಸುತ್ತವೆ. ದೇವನೂರರ ಸಾಕಷ್ಟು ಮ.ನ.ಜ ಅವರ ‘ಮಾಗಷ್ಟ’ ದಂತಹ ಸ್ತೇಪಾತ್ರಗಳು ಸೃಷ್ಟಿಯಾದಂತೆ ಸಾರಾ ಅವರು ‘ನಸಿಮು’ ಗೀತಾ ನಾಗಭೂಷಣ್ ಅವರ ‘ಲಚ್ಚಿ’ ಅಂತ ಪಾತ್ರಗಳು ಹಸಿರಾಗಿ ಉಳಿಯುತ್ತವೆ. ಈ ಸಾಹಿತ್ಯ ಪರಂಪರೆಯನ್ನು ವಿರೋಧಿಸುವದಿಲ್ಲವಾದರೂ ಸಂಪ್ರದಾಯದ ಸ್ಥಿತತೆಯನ್ನು ಮಾನವ ವಿರೋಧಿ ನೀತಿಯನ್ನು ವಿರೋಧಿಸುತ್ತವೆ. ಪರಂಪರೆಯ ಜೊತೆಗೆ ಸಂಬಂಧ ಮತ್ತು ಮುಂದುವರಿಕೆ ಬಂಡಾಯದ ನಿಲುವಾಗಿದೆ.

ಇಷ್ಟಾಗಿಯೂ ಈ ಸಾಹಿತ್ಯ ಯಾವೋಬ್ಬ ನಿರ್ದಿಷ್ಟ ವ್ಯಕ್ತಿಯ ಸಿದ್ಧಾಂತಗಳನ್ನು ನೆಚ್ಚಿನಂತಿಲ್ಲವೆಂದು ಹೇಳಲಾಗಿದೆ. ಕಾಲ್ರ್ ಮಾಕ್ಸ್, ಲೋಹಿಯಾ, ರಾಮಸ್ವಾಮಿ ನಾಯ್ಕರ್, ಅಂಬೇಧ್ಕರ್, ನಾರಾಯಣ

ಗುರು ಮುಂತಾದ ಮಹನೀಯರ ಸಿದ್ಧಾಂತಗಳು ಬಂಡಾಯ ಸಾಹಿತ್ಯದ ವ್ಯಕ್ತಿ ಶಕ್ತಿಗಳಾಗಿದ್ದಾರೆ.

ಪರಮ್ರಾಣ ಗ್ರಂಥಗಳು

- ಒಸವರಾಜ ಸಬರದ. (1997). ಬಂಡಾಯ ಶಾಷ್ಟಿ ಮತ್ತು ಜಾನಪದ. ಕನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ.
- ಒಸವರಾಜ ಸಬರದ. (2001). ಬಂಡಾಯ ಸಾಹಿತ್ಯ. ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
- ಒಸವರಾಜ ಸಬರದ. (2013). ಸಾಹಿತ್ಯ ಸಿಂಚನ. ಪೆಲ್ಲಾವಿ ಪ್ರಕಾಶನ.
- ಪುರಂಜೋತ್ತಮಾ ಬಿಳಿಮಲೆ. (2017). ಬಂಡಾಯ-ದಲಿತ ಜಳುವಳಿ ಮತ್ತು ಸಾಹಿತ್ಯ. ಅಭಿನವ ಪ್ರಕಾಶನ.
- ಶೇಷಗಿರಿ ರಾವ್, ಎಲ್.ಎಸ್. (2009). ಹೊಸಗನ್ನಡ ಸಾಹಿತ್ಯ ಚರಿತ್ರೆ, ಸಪ್ತ ಬುಕ್ ಹೌಸ್
- ಸರಜಾ ಕಾಟ್ಕರ್. (2012). ಕನ್ನಡ ಬಂಡಾಯ ಸಾಹಿತ್ಯ. ಸಾಹಿತ್ಯ ಅಕಾಡೆಮಿ.